



ಧಂಬ್ ದ್ರೈವ್

■ ಎಂ.ಎಸ್.ಧಮೇಂದ್ರ ದೊಡ್ಡ ಮಗ್ಗಿ

ಧಂಬ್ ದ್ರೈವ್ ವಾಗಳು ಒಂಥರಾ ದಳ್ಳಾಗಳಿಂದಂತೆ ಇವು ಮಾಹಿತಿಗಳನ್ನು (ಡೇಟಾ) ಒಂದು ಕಂಪ್ಯೂಟರಿನಿಂದ ಕಾಬಿ ಮಾಡಿಕೊಂಡು, ಬೇಕಾದಾಗ ಇನ್ನೊಂದಕ್ಕೆ ಅಂಟಿಸಲು ಮಧ್ಯವರ್ತಿಗಳು. ಇವು ನಿನ ಸಹಸ್ರನಾಮಗಳಿಂತ ಈ ಧಂಬ್ ದ್ರೈವ್ ವಾಗಳೂ ನೂರಿಂಬು ಹೆಸರುಗಳಿವೆ— ಮೆಮರಿ ಶೀಕ್, ಫಾಲ್ಶ್ ಟ್ರೇವ್, ಧಂಬ್ ಟ್ರೇವ್, ದೇಟಾಸ್ಕ್ರಿಪ್, ದೇಟಾ ಟ್ರೇವೆಲರ್.. ಇತ್ಯಾದಿ.

ಧಂಬ್ ದ್ರೈವ್ ವಾಗಳನ್ನು ಮೊದಲು ಕಂಡು ಹಿಡಿದಿದ್ದು ಯಾರು ಎಂದರೆ ಉತ್ತರ ಸುಲಭವಿಲ್ಲ. ಬಹುತೇಕ ಕಂಪನೀಗಳು ನಾವೇ ಮೊದಲು ತಯಾರಿಸಿದ್ದು ಎನ್ನುತ್ತವೆ. ಆದರೆ ಹಕ್ಕುಸ್ವಾಮ್ಯ (ಪೇರೆಂಟ್) ಹೊಂದಿರುವುದು ಎಂ.ಸಿಸ್‌ಮ್‌ ಎಂಬ ಕಂಪನೆ. ಈ ಉಪಕರಣವನ್ನು ಜೀಬಾ ಎನ್ನುವವರು 11 ವರ್ಷಗಳ ಹಿಂದೆ ಮೊದಲು ರೂಪಿಸಿದರು.

ಈ ಹಿಂದೆ ಫಾಲ್ಶ್ ಟ್ರೇವ್ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿತ್ತು. ಆ 'ಪ್ರೋಟೋಬಾರ್' ಸ್ನೋೱ್‌ಜ್ ದಿವ್ಯಸ್ವಾ ಡಿವ್ಯಸ್ವಾ! ಈಗ ಧಂಬ್ ದ್ರೈವ್ ವಾಗಳನ್ನು ಜೀಬೊಳಕ್ಕೆ ಹಾಕಿಕೊಂಡು ಒಯ್ಯಿಸುವುದು ಹೆಚ್ಚು ಸುಲಭ. ಜರ್ಗೆ ಹೆಚ್ಚು ದೇಟಾ ಸಂಗ್ರಹ ಸಾಮರ್ಥ್ಯ, ಹೆಚ್ಚು ಕಾಲ ಬಾಳಿಕೆ ಬರುವುದು, ಹಳೆಯದನ್ನು ಅಲ್ಲಿಸಿ ಹೊಸದನ್ನು ತುಂಬಲು ಇರುವ ಅನುಕೂಲ— ಎಲ್ಲವೂ ಧಂಬ್ ದ್ರೈವ್ ವಾಗಳನ್ನು ಜನಪ್ರಿಯಗೊಳಿಸಿದೆ.

ಸಾಮಾನ್ಯವಾಗಿ ಎಲ್ಲ ಕಂಪ್ಯೂಟರ್‌ಗಳಲ್ಲೂ ಒಂದು ಯಾನಿವರ್ಸರ್‌ಲ್ ಸೀರಿಯಸ್‌ ಬಜ್‌ (ಯುವ್‌ಸ್‌ಬಿ) ಸಾಲ್‌ ಇರುತ್ತದೆ. ಧಂಬ್ ದ್ರೈವ್ ವಾಗಳನ್ನಿಂದ ಯಾವ್‌ಸ್‌ಬಿ ಕಂಪ್ಯೂಟರ್‌ನ್ನು ಉದಾೱ ಹೇಳಿಸಿದರೆ ಧಂಬ್ ದ್ರೈವ್ ವಾಗಳನ್ನಿಂದ ಯಾವ್‌ಸ್‌ಬಿ ಕಂಪ್ಯೂಟರ್‌ನ್ನೆಲ್ಲ ತೆರೆದುಕೊಳ್ಳುತ್ತದೆ. ಫಾಲ್ಶ್ ಟ್ರೇವ್ ನಂತೆ ಪ್ರತ್ಯೇಕ

ಜಾಗದ ಅಗತ್ಯ ಇರುವದಿಲ್ಲ.

ಇವತ್ತು ಬಹುತೇಕ ಹೆಚ್ಚಿಗಳ ಕತ್ತಿನಲ್ಲಿ ಮಂಗಳಸೂತ್ರದಂತೆ ಅಥವಾ ಜೀಬಿನಲ್ಲಿ ಕೆಂಪ್ಯೂಟರಿನಿಂತ ನೇತಾಡುವ ಈ ಉಪಕರಣದಲ್ಲಿರುವ ನಾಲ್ಕು ಪ್ರಮುಖ ಅಂಗಗಳಿಂದರೆ ಯುವ್‌ಸ್‌ಬಿ ಕಂಪ್ಯೂಟರ್, ಯುವ್‌ಸ್‌ಬಿ ಮಾಸ್‌ ಸ್ನೋೱ್‌ಜ್ ಕಂಪ್ಯೂಟರ್, ಎನ್‌ಎಂಎಸ್‌ ಫಾಲ್ಶ್ ಟ್ರೇವ್ ಮೆಮರಿ ಚಿಪ್‌ ಮತ್ತು ಕ್ರಿಸ್‌ಲ್ ಆಫೆಲ್‌ರ್‌. ಈ ಉಪಕರಣಗಳು ಆಪರೇಟಿಂಗ್ ಸಿಸ್ಟಮ್‌ಗಳಾದ ವಿಂಡೋಸ್, ಲಿನಕ್ಸ್, ಯುನಿಕ್ಸ್‌ಗಳನ್ನು ಬೆಂಬಲಿಸುತ್ತವೆ.

ಈಗಿಗ ಮಾರಕಟ್ಟೆಗಳಲ್ಲಿ ಆಕಾರಕ ಮಾದರಿಗಳ ಧಂಬ್ ದ್ರೈವ್ ವಾಗಳು ಲಭ್ಯ. ಹೆಚ್ಚು ರಳಿ ತುದಿ, ಕಾಟೊನ್ ಧಂಬ್ ದ್ರೈವ್ ವಾಗಳು— ಹೀಗೆ ನೂರಿಂಬು ವಿನ್ಯಾಸಗಳು ಗಮನ ಹೇಳಿಯಲ್ಪಡುತ್ತವೆ. ಪಾರದರ್ಶಕ ಧಂಬ್ ದ್ರೈವ್ ವಾಗಳು ಇತ್ತೀಚಿನ ಫಾಲ್ಶ್‌ನ್ನು. ಕಂಪ್ಯೂಟರ್‌ಗೆ ಮೂತ್ತವಲ್ಲ, ದಿವಿದಿ ಪ್ಲೈಯರ್‌ಗಳು ಮತ್ತು ಟೆವಿಗಳಾಗಿ ಈಗ ಧಂಬ್ ದ್ರೈವ್ ಜೊಡಿಸಿ ಮಾಹಿತಿಗಳನ್ನು ನೋಡಬಹುದು; ಕ್ರಿಯಾಗಳನ್ನೂ ವಿಳುಸುಹುದು.

ಆರಂಭದಲ್ಲಿ ಧಂಬ್ ದ್ರೈವ್ ವಾಗಳು ಮಾರುಕಟ್ಟೆಗೆ ಬಂದಾಗ 1 ಜಿ.ಬಿ (ಜಿಬ್‌ಪ್ರೋ) ಸಾಮರ್ಥ್ಯದ್ದಕ್ಕೆ 5 ರಿಂದ 6 ಸಾವಿರ ರೂಪಾಯಿ ಬೆಲೆ ಇತ್ತು! ಈಗ 100 ರೂಪಾಯಿಗೂ ಸಿಗುತ್ತವೆ! ಹಾಗೆಂದು ಒಂದೇ ಧಂಬ್ ದ್ರೈವ್ ಎಲ್ಲ ಕಾಲಕ್ಕೂ ಓಡುತ್ತದೆ ಎಂದಿಲ್ಲ. ಇದರಲ್ಲಿ 'ಇರೆಂಜ್ ಸ್ಟ್ರೆಕ್ಲ್' ಇದೆ. ಆ ರೇಂಜ್ ತಲುಪಿದ ನಂತರ ಇವು ನಿರುಪಯ್ಯಕ್ಕಾಗುತ್ತವೆ. ಅಂದರೆ ವಯಸ್ಸಾದಂತೆ ಸಾಮರ್ಥ್ಯ ಕುಂಡತ್ತದೆ. ಬರವಣಿಗೆಯ ಸಾಮರ್ಥ್ಯ ನಿಧಾನವಾಗುತ್ತದೆ. ಆದರೆ ಸದ್ಯಕ್ಕೂ ಈ ಕಂಪ್ಯೂಟರ್ ಅಕ್ಸ್‌ರಷ್ಟರ್ ಅತ್ಯಂತ ಮೆಚ್ಚಿನ ಉಪಕರಣವಿದು.